

ಲಹರಿಯದ್ದೋದೇ! ಅವಳ ಕಣ್ಣರೆಯ ಹಿಂದೆ ಯಾರ ಕೈವಾಡವಿದೆ? ಒಂದಂತು ಸ್ವಪ್ನ. ಅವಳ ದೂರದ ಸಂಬಂಧಿಯಿಂದಲೇ ಈ ಕೃತ್ಯ ನಡೆದಿದೆ. ಅವನು ಯಾರು? ಅವನನ್ನು ಕಂಡು ಹಿಡಿಯಬೇಕಾದರೆ ಏನು ಮಾಡುವುದು? ತಕ್ಷಣವೇ ನೆನಪಿಗೆ ಬಂದವನು ಅವಳ ಕಾರಿನ ಡ್ರೈವರ್!

ಅವನನ್ನು ಹುಡುಕುವುದು ಎಲ್ಲಿ? ಹಿತೇಶನಿಗೆ ಹೊಳೆದದ್ದು ಅವಳ ಕಾರಿನ ನೋಂದಾವಣೆ ಸಂಖ್ಯೆ. ಮನದ ಪಟಲದಲ್ಲಿ ಅಚ್ಚಳಿಯದೆ ನಿಂತಿದೆ! ಸಿಟಿಯ ವಿರುದ್ಧ ದಿಕ್ಕಿಗೆ ಸಾಗಿದ ರಸ್ತೆಯಲ್ಲಿ ಕಾರು ಹೊರಳುವುದನ್ನು ಕಂಡಿದ್ದ. ಆ ಕಾರಿನ ಬಗ್ಗೆ ಯಾರನ್ನು ವಿಚಾರಿಸುವುದು? ಹೇಗೆ? ಆಲೋಚನೆ ಗಾಢವಾಯಿತು. ಎಚ್ಚೆತ್ತುಕೊಂಡಾಗ ಮತ್ತದೇ ಕೂಗು ಕೇಳಿಸಿತು. ತನ್ನ ಹೆಸರು ಹಿಡಿದು ಕೂಗುತ್ತಿರುವುದು ಯಾರು?

ಅಲ್ಲಿಯೇ ನಿಂತು ಸುತ್ತಲೂ ನೋಡಿದ. ದೂರದಲ್ಲಿ ನಿಂತು ಹಿತೇಶನನ್ನು ಕೂಗುವ ವ್ಯಕ್ತಿ ಕಂಡ.

ಮರಳು ದಿಣ್ಣೆಯ ಮೇಲೆ ಅಂಗಾತವಾಗಿ ಬಿದ್ದು ಹೊರಳಾಡುತ್ತಿರುವಂತೆ ಕಂಡಿತು! ಹಿತೇಶನ ಎದೆಯಲ್ಲಿ ಆತಂಕ ಮನೆ ಮಾಡಿತು. ಮರಳ ರಾಶಿಯ ಮೇಲೆ ಹೊರಳಾಡುತ್ತಾ ತನ್ನ ಹೆಸರು ಕೂಗುತ್ತಿರುವ ವ್ಯಕ್ತಿ ಯಾರು?

ಭಯದ ನಡುವೆಯೂ ಕುತೂಹಲ ಕೆರಳಿತು. ವೇಗದ ಹೆಜ್ಜೆಯೊಂದಿಗೆ ಬಿಸಿಲಿನ ರವವನ್ನು ಲೆಕ್ಕಿಸದೆ ಅತ್ತ ನಡೆದ. ಮೀನಿನ ಬಲೆಯೊಳಗೆ ಸಿಲುಕಿ ಒದ್ದಾಡುತ್ತಿರುವ ವ್ಯಕ್ತಿಯನ್ನು ನೋಡುತ್ತಲೇ ಹೌಹಾರಿದ!

ಆರಡಿ ಎತ್ತರದ ಆಜಾನು ಬಾಹು ವ್ಯಕ್ತಿ! ತನ್ನಂತಹ ಹತ್ತಾರು ಮಂದಿಯನ್ನು ಒಮ್ಮೇಲೆ ಧರೆಗೆ ಉರುಳಿಸಬಲ್ಲ ಶಕ್ತಿವಂತ!

ಹಿತೇಶ ಹತ್ತಿರಕ್ಕೆ ಸರಿದು ಅವನ ಮುಖವನ್ನು ನೋಡಿದ. ವ್ಯಕ್ತಿ ಅಸಹಾಯಕನಂತೆ ಮುಖ ಮಾಡಿದ.

'ಹಿತೇಶ' ಅಸಹಾಯಕ ಕೂಗು ಮಾಡಿಸಿತು. ಹಿತೇಶ ಮರಳಿನ ಮೇಲೆ ಕುಕ್ಕುರಗಾಲಿನಲ್ಲಿ ಕುಳಿತು ಅವನನ್ನೇ ನೋಡುತ್ತಿದ್ದ. ಸುತ್ತಿಕೊಂಡ ಬಲೆಯನ್ನು ಬಿಡಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ.

'ಮುತ್ತುಚಾಂಡಿ, ನೀನು ಈ ಅವಸ್ಥೆಯಲ್ಲಿ!' ಉದ್ಗಾರ ತೆಗೆದ ಹಿತೇಶ.

'ಮೊದಲು ನಾನು ಇಲ್ಲಿಂದ ಹೊರಗೆ ಬರೋದಕ್ಕೆ ಸಹಾಯ ಮಾಡು' ಕೋರಿಕೆಯ ದನಿಯಲ್ಲಿ ಹೇಳಿದ ಮುತ್ತುಚಾಂಡಿ.

ಹಿತೇಶನಿಗೆ ಕಠಿಣವಾದ ಪದಬಂಧವನ್ನು ಬಿಡಿಸುವುದಕ್ಕಿಂತಲೂ ಮುತ್ತುಚಾಂಡಿಯನ್ನು ಮೀನಿನ ಬಲೆಯಿಂದ ಬಿಡಿಸುವುದು ಕಷ್ಟವೆನಿಸಿತು. ಸುರಳಿ ಸುತ್ತಿದ ಬಲೆಯ ಹಗ್ಗವನ್ನು ಸುಲಭದಲ್ಲಿ ಬಿಡಿಸುವ ಯಾವ ಪರಿಯೂ ಕಾಣಿಸಲಿಲ್ಲ.

'ಅಸಾಧ್ಯ ಮುತ್ತುಚಾಂಡಿ, ಬಲೆಯನ್ನು ಕತ್ತರಿಸಿಯೇ ತೆಗೆಯಬೇಕು. ಇಷ್ಟೊಂದು ಕಗ್ಗಂಟಿನಲ್ಲಿ ನೀನು ಸಿಲುಕಿರುವುದಾದರೂ ಹೇಗೆ?' ಅಚ್ಚರಿ ಬೆರೆತ ದನಿಯಲ್ಲಿ ತನ್ನ ಅಸಹಾಯಕತೆಯನ್ನು ತಿಳಿ ಹೇಳಿದ.

'ಹಿತೇಶ, ಅದೆಲ್ಲಾ ಆಮೇಲೆ ಹೇಳ್ತೀನಿ. ದಯವಿಟ್ಟು ನೀನು 'ಬಂಡೆ'ಯ ಹಿಂಬಾಗಿಲಿನಿಂದ ಹೋಗಿ ಬಲೆಯನ್ನು ಕತ್ತರಿಸುವುದಕ್ಕೆ ಏನನ್ನಾದರೂ ತಾ' ಮುತ್ತುಚಾಂಡಿ ಮಾತು ಕೇಳಿ ಹಿತೇಶನಿಗೆ ಆಶ್ಚರ್ಯವಾಯಿತು.

'ಬಂಡೆ'ಗೆ ಹಿಂಬಾಗಿಲು ಇರುವುದನ್ನು ಬಲ್ಲ. ಆದರೆ ಅಲ್ಲಿಯ ಮಾಲೀಕ ಆ ಬಾಗಿಲನ್ನು ತೆರೆಯದಂತೆ ಕೆಲಸದಾಳುಗಳಿಗೆ ಆಜ್ಞೆಮಾಡಿದ್ದಾನೆ. ಹಿಂದೊಮ್ಮೆ ಪಾಂಬು ತನ್ನನ್ನು 'ಬಂಡೆ'ಗೆ ಬರುವಂತೆ ಕರೆದು ಅಲ್ಲಿಯ ಮಾಲೀಕನನ್ನು ಪರಿಚಯಿಸುವುದಾಗಿ ಹೇಳಿ ಪೊಲೀಸರನ್ನು ಕರೆಸಿದ್ದ. ಆಗ ತನಗೆ ಸಹಾಯ ಮಾಡಿದ್ದೇ ಅಲ್ಲಿಯ ಸಿಬ್ಬಂದಿ. ಹಿಂಬಾಗಿಲಿನಿಂದ ತನ್ನನ್ನು ಕಳುಹಿಸಿ ಸಹಾಯ ಮಾಡಿದ್ದಿದೆ. ಆಗ ಪಾಂಬು ಕೂಡ ತನ್ನನ್ನು ಹಿಂಬಾಲಿಸಿಕೊಂಡು ಓಡಿ ಬಂದಿದ್ದ. ಪೊಲೀಸರ ದೃಷ್ಟಿ ಅವನ ಮೇಲಿದ್ದಾಗ ಕಾರಿನ ಒಳಗೆ ಕುಳಿತು ಯೋಜನೆ ಹಾಕಿಕೊಂಡಿದ್ದ. ತಾನು ಅಪಾಯದಿಂದ ತಪ್ಪಿಸಿಕೊಳ್ಳಲು ಕಾರಿನ ಒಳಗೆ ಕುಳಿತಿದ್ದೆ. ಹಾಗಾದರೆ 'ಬಂಡೆ'ಯ ಹಿಂಬಾಗಿಲು ಇನ್ನೂ ಹಾಗೆಯೇ ಇದೆ. ಮುಂಜಾನೆ ಅಲ್ಲಿಗೆ ಹೋದಾಗ ಆ ವಿಷಯ ತಿಳಿದಿರುತ್ತಿದ್ದರೆ ಅಲ್ಲಿ ಯಾರನ್ನಾದರೂ ವಿಚಾರಿಸುತ್ತಿದ್ದರೆ ತನಗೆ ಲಹರಿಯ ಡ್ರೈವರ್‌ನ ವಿಷಯ ತಿಳಿಯುತ್ತಿತ್ತು.

ಹಿತೇಶ ಆಲೋಚಿಸುತ್ತಲೇ ತಡ ಮಾಡದೆ ಅಲ್ಲಿಗೆ ಹೊರಟ. ಬಂಡೆಯ ಹಿಂಬಾಗಿಲಿನಿಂದ ಒಳ ಹೊಕ್ಕು ಸಿಬ್ಬಂದಿಗಳು ಹರಟೆಯಲ್ಲಿ ಮುಳುಗಿದ್ದರು. ಅವರ ಮುಂದೆ ಮುತ್ತುಚಾಂಡಿಯ ಪರಿಸ್ಥಿತಿಯನ್ನು ವಿವರಿಸಿದ. ತಕ್ಷಣವೇ



## ಇಲ್ಲಿಯವರೆಗೆ

ಇನ್ಸ್‌ಪೆಕ್ಟರ್ ರಾಜಧಾನಿ ಅಂಗಡಿಯಾತನ ಬಳಿ ತಾನು ಗಮನಿಸುತ್ತಿರುವ ವ್ಯಕ್ತಿಯ ಬಗ್ಗೆ ಗೊತ್ತೇ ಎಂದು ಕೇಳಿದ. ಆಗ ಅಂಗಡಿಯಾತ ಪಾಂಬುವಿನ ಕಡೆಗೆ ಕೈತೋರಿಸಿ 'ಆತ ಸಾಮಾನ್ಯ ಮನುಷ್ಯನಲ್ಲ..' ಎನ್ನುತ್ತಾನೆ. ಪೆಟ್ಟಿಗೆ ಅಂಗಡಿಯವನಿಗೆ ಪ್ರಶ್ನೆಗಳ ಬಾಣಗಳನ್ನೇ ಎಸೆಯುತ್ತಾನೆ ರಾಜಧಾನಿ. ಇದರಿಂದ ಅಂಗಡಿಯಾತ ತಬ್ಬಿಬ್ಬಾಗುತ್ತಾನೆ. ಅಂಗಡಿಯಾತನ ಮಾತುಗಳನ್ನು ಕೇಳಿದ ಮೇಲೆ ಇನ್ಸ್‌ಪೆಕ್ಟರ್‌ಗೆ ಪಾಂಬು ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಪಾಂಬು ಅಂಗಡಿಗೆ ಬಂದು ಸಿಗರೇಟು ಕೇಳಿದಾಗ ಅಂಗಡಿಯಾತ ಬೆಚ್ಚುತ್ತಾನೆ.

ಇತ್ತ ಕಡೆ ಹಿತೇಶನ ಕಾಲುಗಳು ಮರಳುದಿಣ್ಣೆಯತ್ತ ಹೆಜ್ಜೆ ಹಾಕುತ್ತವೆ. ಲಹರಿಯ ಜತೆಗೆ ಓಡಾಡಿಕೊಂಡಿದ್ದ ಯುವಕ ಯಾರಿರಬಹುದು ಎಂಬ ಬಗ್ಗೆ ಪೊಲೀಸ್ ಇಲಾಖೆ ಬೇಟಿಯಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆ ದಿನ ಲಹರಿ ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ಬಂದಿದ್ದು, ಬಂದು ಕೆಲವೇ ಕ್ಷಣಗಳಲ್ಲಿ ಮಾಯವಾದಳು ಎಂದು ಪಾಂಬು ಹಿತೇಶನಿಗೆ ತಿಳಿಸಿದಾಗ ಅದು ಹೇಗೆ ಸಾಧ್ಯ ಎಂಬ ಅಚ್ಚರಿ ಕಾಡುತ್ತದೆ ಹಿತೇಶನಿಗೆ.

ಗಲ್ಲೆಯ ಮೇಲಿದ್ದ ವ್ಯಕ್ತಿ ಎದ್ದು ನಿಂತು ಆಶ್ಚರ್ಯ ಸೂಚಿಸಿದ. ಜೊತೆಗೆ ಹಿತೇಶನತ್ತ ನಡೆದು ಬಂದ.

'ಮುತ್ತುಚಾಂಡಿಯನ್ನು ಕಟ್ಟಿ ಹಾಕಿ ಮರಳು ದಿಣ್ಣೆಯಲ್ಲಿ ಉರುಳಿಸಿದ್ದಾರೆಯೇ?'

'ಹೌದು, ಆ ಬಲೆಯನ್ನು ಬಿಡಿಸೋದಕ್ಕೆ ಕಷ್ಟವಾಗಿದೆ. ಆ ಬಿಸಿಲಿಗೆ ಮರಳಿನ ಉರಿಗೆ ಅವನು ಅಲ್ಲಿಯೇ ಪ್ರಜ್ಞೆ ತಪ್ಪಿದರೂ ಹೆಚ್ಚಲ್ಲ' ಹಿತೇಶನ ಮಾತನ್ನು ಕೇಳಿ ವ್ಯಕ್ತಿ ಹಿಂದೆ ಗಲ್ಲೆಗೆ ಬಂದು ಹರಿತವಾದ ಚೂರಿಯನ್ನು ಹೊರಗೆ ತೆಗೆದ.

'ನಡೀ, ಹೋಗೋಣ' ಹಿತೇಶ ಅವನ ಜೊತೆಗೆ ಹಿಂಬಾಗಿಲಿನಿಂದ ಹೊರಗೆ ಬಿದ್ದ.

ಹಿತೇಶ ಆ ವ್ಯಕ್ತಿಯೊಂದಿಗೆ ಅಲ್ಲಿಗೆ ಬರುವಾಗ ಮುತ್ತುಚಾಂಡಿ ಅಸಹಾಯಕನಂತೆ ಮಲಗಿದ್ದ. ಸೂರ್ಯನ ಉರಿ ಬಿಸಿಲಿನ ಜೊತೆಗೆ ಕಾವೇರಿದ ಮರಳಿಗೆ ಬೆಂದು ಹೋಗಿದ್ದ.

ಹಿತೇಶನ ಜೊತೆಗೆ ವ್ಯಕ್ತಿಯನ್ನು ನೋಡುತ್ತಲೇ ಉದ್ಗಾರವೆತ್ತಿದ ಮುತ್ತುಚಾಂಡಿ.

'ಕಾಕುಟ್ಟಿ?'

ಹಿತೇಶ ಅಚ್ಚರಿ ಬೆರೆತ ನೋಟ ಹರಿಸಿದ ತನ್ನ ಜೊತೆಗೆ ಬಂದಾತನನ್ನು ನೋಡುತ್ತಾ.

'ಮುತ್ತುಚಾಂಡಿ, ನಿನ್ನನ್ನು ಈ ಸ್ಥಿತಿಗೆ ತಂದೋನು ಯಾರು? ನೀನು ಇಷ್ಟೊಂದು ಅಸಹಾಯಕನಾಗೋದಕ್ಕೆ ಕಾರಣ ಯಾರು?' ಕಾಕುಟ್ಟಿನ ಮಾತಿಗೆ ಮುತ್ತುಚಾಂಡಿ ನರಳಿದ.